



ಹಾದಿಗಳ ಉದ್ದಕ್ಕೂ ಮಾಹಿತಿ ಫಲಕಗಳಿವೆ. ಆದ್ದರಿಂದ, ನಮ್ಮ ಚೈತನ್ಯಕ್ಕೂ, ಸಮಯಕ್ಕೂ ಅನುಗುಣವಾಗಿ ಮಾರ್ಗಗಳ ಆಯ್ಕೆ ಸುಗಮ.

ಟ್ರೆಕ್ಲಿಂಗ್: ವಿಲರ್ಸ್‌ನ ಸುತ್ತಮುತ್ತಲಿನ ಬೆಟ್ಟ- ಗುಡ್ಡಗಳ, ಸರೋವರ- ನದೀಪಾತ್ರಗಳ, ಕಾಡು ಪ್ರದೇಶಗಳಲ್ಲಿ, ಸುಮಾರು 300 ಕಿ.ಮೀ.ನಷ್ಟು ಉದ್ದನೆಯ ಸುರಕ್ಷಿತವಾದ ಟ್ರೆಕ್ಲಿಂಗ್‌ಗೆ ಹೇಳಿ ಮಾಡಿಸಿದಂತಹ ಮಾರ್ಗಗಳಿವೆ. ಮನಸೂರೆಗೊಳ್ಳುವ ವಿಹಂಗಮ ನೋಟದ ಈ ಪ್ರದೇಶದಲ್ಲಿ ಅನುಭವಿಗಳಿಗೂ, ಹೊಸಬರಿಗೂ ಅನುಕೂಲವಾಗುವಂತೆ ಟ್ರೆಕ್ಲಿಂಗ್ ಹಾದಿಗಳನ್ನು ಸಿದ್ಧಪಡಿಸಲಾಗಿದೆ. ಹಾಂ ಯಾವ ಹಾದಿಯಲ್ಲಿ ಹೋಗಬೇಕೆನ್ನುವ ನಿರ್ಧಾರವೂ ಅಷ್ಟೇ ಸುಲಭ. ಏಕೆಂದರೆ, ಸಮಯ, ನಡೆದಾಡುವ ಕಷ್ಟಗಳನ್ನು ಆಧರಿಸಿ ಮಾರ್ಗಗಳ ವರ್ಗೀಕರಣ ಮಾಡಲಾಗಿದೆ. ವಯಸ್ಸಿನ ಇತಿ-ಮಿತಿ, ಧೀಮ್‌ಗಳ ಆಯ್ಕೆಗಳಿಂದ ನಿರ್ಧರಿಸಬಹುದಾದ 'ಸರ್ಚ್ ವಿಂಜನ್' ಕೂಡಾ ಇದೆ. ಟ್ರೆಕ್ಲಿಂಗ್‌ನ ಹುಚ್ಚು ಇರುವವರಿಗೆ ಮಾತ್ರವಲ್ಲ, ಹೊಸಬರಿಗೂ ಇದು ಅನುಕೂಲವೇ. ಹಾಗೆಯೇ, ಈ ಪರ್ವತಗಳಿಂದ ಕೆಳಗಿಳಿದರೆ ಲೇಕ್‌ಜಿನೀವಾ ಪ್ರದೇಶವನ್ನು ಸೇರಬಹುದು. ಆದರೆ, ಬೇಸಿಗೆ ಕಾಲದಲ್ಲಿ ಮಾತ್ರ ಇಲ್ಲಿ ಟ್ರೆಕ್ಲಿಂಗ್ ಸಾಧ್ಯ.

ಸೈಕ್ಲಿಂಗ್: ಪ್ರವಾಸದ ಮೋಜಿಗಾದರೂ ಸರಿ; ವ್ಯಾಯಾಮಕ್ಕಾದರೂ ಸರಿ- ಸೈಕ್ಲಿಂಗ್ ಇಡೀ ಯೂರೋಪಿನಲ್ಲಿ ಅತ್ಯಂತ ಜನಪ್ರಿಯ. ವಾರಾಂತ್ಯದಲ್ಲಿ ಕಾರುಗಳ ಹಿಂದೆ ಮತ್ತು ರೈಲುಗಳಲ್ಲಿ, ಸೈಕಲ್‌ಗಳನ್ನು ಸಾಗಿಸಿಕೊಂಡು



ಹೋಗುವುದನ್ನು ನೋಡಿದರೆ ಈ ಮಾತು ಮನದಟ್ಟಾಗುತ್ತದೆ. ವಿಲರ್ಸ್‌ನಲ್ಲಿ ಆಲ್ಪ್ಸ್ ಪರ್ವತದ ಹಳ್ಳಿಗಾಡು ಮತ್ತು ಕಣಿವೆಗಳ ಮೂಲಕ ಹೋಗುವ 130 ಕಿ.ಮೀ. ನಷ್ಟು ಉದ್ದದ ಸೈಕ್ಲಿಂಗ್ ಹಾದಿಗಳಿವೆ.

ಸ್ಕೀಯಿಂಗ್: ಸ್ಕೀಯಿಂಗ್‌ನಲ್ಲಿ ನಮಗೆ ಆಸಕ್ತಿ ಇರಬಹುದು; ಆದರೆ ಕೌಶಲ ಇಲ್ಲದಿರಬಹುದು. ಹಾಗಾಗಿಯೇ ಇಲ್ಲಿ ಸ್ಕೀಯಿಂಗ್ ಕೌಶಲವನ್ನು ಕಲಿಸುವ ಅನೇಕ ಶಾಲೆಗಳಿವೆ. ಪ್ರವಾಸದ ಮೋಜಿನ ಜೊತೆಯಲ್ಲಿ ವಿಶಿಷ್ಟವಾದ ಕೌಶಲವನ್ನು ಕಲಿತು ಬಂದರೆ ಜೀವನ ಪರ್ಯಂತ ಉಪಯುಕ್ತ ಆಗಬಹುದು.

ವಿಲರ್ಸ್ ಸುತ್ತಮುತ್ತ ಟೆನ್ನಿಸ್, ಗಾಲ್ಫ್, ಸ್ಕೀಟಿಂಗ್, ಜಲಕ್ರೀಡೆಗಳು,

ಪ್ಯಾರಾಗ್ಲೈಡಿಂಗ್, ಸ್ಕೂಬಾ ಡೈವಿಂಗ್, ಬೌಲಿಂಗ್ ಇತ್ಯಾದಿ ಕ್ರೀಡೆಗಳನ್ನು ಶಾಸ್ತ್ರೋಕ್ತವಾಗಿ ಕಲಿಯುವ, ಆಡುವ ಅವಕಾಶಗಳಿವೆ. ವಿಲರ್ಸ್‌ನಿಂದ ಲೇಕ್ ಜಿನೀವಾ ಹತ್ತಿರದಲ್ಲಿರುವ ಅನೇಕ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಬಹುದು. ಹಾಗಾಗಿ ಇಲ್ಲಿ ಚಟುವಟಿಕೆಗಳಿಗೆ ಯಾವುದೇ ಮಿತಿಯಿಲ್ಲ; ಆ ಮಿತಿ ನಮ್ಮ ಅಭಿರುಚಿ, ಆಸಕ್ತಿಯಲ್ಲಿ ಮಾತ್ರ.

ವಿಲರ್ಸ್‌ನಿಂದ ಹತ್ತಿರದಲ್ಲಿದ್ದು ಒಂದು ದಿನದ ಪ್ರವಾಸಕ್ಕೆ ಸೂಕ್ತ ಸ್ಥಳಗಳ ಪಟ್ಟಿ ಹೀಗಿದೆ:

ಪರ್ವತ ಶ್ರೇಣಿಗಳು: ಜಗತ್ತಿನ ಅತ್ಯಂತ ಸುಂದರ ಪರ್ವತವೆಂದು